

ನಿರ್ಣ್ಯೆಯೇ ಇರಲಿಲ್ಲ. ಅದರೆ ಉತ್ತರ ಕನಾಟಕದ ಬಯಲು ಹೀಮೆಲುವರಾದ ಮಂತ್ರಿಗಳಿಗೆ ನನ್ನ ಖಿರ್ದಾ ಏನೆಂದೇ ತಿಳಿಯಿದ್ದರಿಂದ, ಭಾಷಣದ ಭೇಡಣತೆಯಿಂದ ಮ್ಯಾಮರೆತು, 'ಈ ಮರ ಏನೈತಿ, ಇದನ್ನ ಕಡಿಮು ನಿಮ್ಮಾರ್ಥಿಗೆ ಹೀಗೆ ಫ್ಯಾಂಪರ್ ಬರಾಕ್ಕ್‌ತ್ಯಾಪ್ತಿ...' ಇನ್ನು ಸ್ವಲ್ಪ ದಿನ ಆಗೋದ್ಮುಳಗ ಅದರ ಮ್ಯಾಲಾ ಮೇಟ್‌ಪ್ರೋಟ್‌ನ್ನೇ ಬರತ್ತೆತ್ತಿ... ಅಷ್ಟೇ ಅಲ್ಲ ರಿ. ನಾವೇನ್ ನಿಲ್ಲಿವಿ, ಈ ಜಗಾದ ಕಿಂಗ್ ಅಂಡರ್‌ಪಾಸ್ ಬರತ್ತೆತ್ತಿ... ಅಂದರ, ಒಂದರ ಮ್ಯಾಲೊಂದರಂಗ ನಾಲ್ಕು ರಸ್ತೆ ನಿಂದುರುತ್ತಾರ್ಮೀ. ಇಂಥ ಒಂದು ಜಗಾ ಇಡೀ ಕನಾಟಕದಾಗೇ ಇರಂಗಿಲ್ಲ, ಅಂಗ ಅಭಿವೃದ್ಧಿ ಮಾಡತ್ತೆಲ್ಲಿ... ಮುಖ್ಯಮಂತ್ರಿಗಳ ತವರೂರಿಗೆ ಅಮ್ಮು ಮಾಡಂತ್ತಿಲ್ಲ ಅಂದು ಹ್ಯಾಗ್ರಿಸ್...' ಅಂತ ಭಾಷಣ ಕುಟುಂಬಿತ್ತಿದ್ದಿತ್ತೆ ತಟ್ಟುವ ಬದಲು, ಚಪ್ಪಲೀ ತೆಗೆದುಹೊಂಡು ಬಿಂಬಿದರು. ಇದೇಕೇ ಈ ಜನ ಹೀಗೆ ಮಾಡುತ್ತಿದ್ದಾರೆ ಎಂಬುದನ್ನೇ ತಿಳಿಯಿದ ಮಂತ್ರಿಗಳು, 'ವಿನಾತ್ರೀ ಇವನೊನ...' ಅಂದುಹೊಂಡು ಅಕ್ಕಪಕ್ಷದವರ ಮುಖ ನೇಡಿದರು. ಅದರೆ ವಿವರಯ ಜಗಜ್ಞಾಹೀರಾಗಿಬಿಟ್ಟಿತು. ಮಂತ್ರಿಗಳ ಮಾತುಗಳು ದಾವಿಲಾಗಿಬಿಟ್ಟಿದ್ದವು. ಅದರಿಷ್ಟೇ ಲೇಯಸ್‌ರಿಯದ ಮಂತ್ರಿಗಳು ಪ್ರೋಲೋಡ್ ಅಗ್ನಿತ್ವದವು. ಅದರೆ ಅವರಿಗೆಲ್ಲ ಘ್ರಾನ್ ಘಾಲೋಯಸ್‌ ಕಡಿಮೆಯಿದ್ದರಿಂದ ಕೆಳಮಟ್ಟದಲ್ಲಿ ಬಿಸುವ ಗಾಳಿಯಂತೆ ಯಾರ ಗಮನಕ್ಕು ಬರಲೇ ಇಲ್ಲ. ಅದರೆ ನೃಪತುಂಗ ಯಾವಾಗ ತನ್ನ ಟ್ರಿಟ್‌ರ್ ಶಾತೆಯಲ್ಲಿ ಬ್ಯಾಹಾಕಾರದ ನನ್ನ ಚಿತ್ರವನ್ನು, ಸುತ್ತಮುತ್ತಲಿರುವ ಯಂತ್ರಗಳ ಚಿತ್ರವನ್ನು, ಮರದಿ ಕುಶಿ ಉಪಾಸ ಸತ್ಯಾಗ್ರಹ ಮಾಡತ್ತಿರುವತೆ ಕಾಣುತ್ತಿರುವ ಹಿರಿಕರ ಹೆಸರುಗಳನ್ನು, ಅರರಲ್ಲೂ ತನ್ನ ತಂಡ, ಹಿರಿಯ ಸಾಹಿತಿ ಯಾಮನಪ್ಪ, ಮಂಬುನಾಥಾನಂದ ಸಾಮಾಜಿಕ ಹಾಗೂ ಹಿರಿಯ ಸ್ವಾತಂತ್ಯ ಹೋರಾಟಗಾರ ಮುದ್ರುವಿರಪ್ಪನವರ ಹೆಸರು ಪ್ರಸ್ತಾಪ ಮಾಡಿದನೋ ಆವಾಗ ಅದರ ತೀವ್ರತೆ ಮೇಲ್ಚಿಕ್ಕಿದ ಸುಂಟರ ಗಾಳಿಯಂತೆ ಗಿರಿಗಳನ್ನೆ ಸುಲಿಯಾರಂಭಿತು. ನೂರಾರು ಶೇರಾಗಳು ಕ್ಷಣಾರ್ಥದಲ್ಲಿ ಅಗಲಾರಂಭಿಸಿದವು. ಪ್ರತಿಕೆಗಳಿಲ್ಲ ನ್ನುಸ್ನು ಮುಖ್ಯಪಟ್ಟಕೆ ಕವರ್ ಮಾಡಿದರೆ, ನಾಲ್ಕೆಂದು ನ್ನೂಸ್ ಚಾನಲ್‌ಗಳು ಚೂಯಿಂಗ್ ಗಮನಂತೆ ಜಿಡೂ ಜಿಡು ಉಗಳಿಲಾರದೆ ಲೋಳಲಾಡುತ್ತಿದ್ದವು.

ಈವರೆಗೂ ಕಾರಣವನ್ನೇ ಹೇಳಿದಿದ್ದ ಪ್ರೋಲೋಡ್, ಇವರು ಕೇಳಿದಾಗ ಸುಳ್ಳ ಹೇಳಲು ಸಾಧ್ಯವಾಗಲಿಲ್ಲ. ಇವತ್ತು ಏರಡನೇ ಶನಿವಾರ ಮತ್ತು ನಾಲ್ಕೆ ಭಾನುವಾರ ಕೇಳಿಗೇ ರಚಿಯಿರುವದರಿಂದ ಯಾರೂ ಸ್ವೇ ತರಲು ಸಾಧ್ಯವಿಲ್ಲವೆಂದೇ ಈ ದಿನಗಳನ್ನು ಅರಿಸಿಕೊಂಡಿದ್ದರು ಯಾವನಂಟ ನ್ನುಪತುಂಗ ತನ್ನ ತೆಳುವಾದ ಗಡ್ಡವನ್ನು ನೀವೇಕೊಳ್ಳತ್ತ ಪ್ರೋಲೋಡ್ ಇನ್‌ಪೆಕ್‌ರನ್ ಜೋತೆ ಮಾತಾಡಿದ್ದನ್ನು ರೆಕಾರ್ಡ್ ಮಾಡಿಕೊಂಡ ಯಾವಕರು ತಮ್ಮ ತಮ್ಮ ಫ್ರೋಬುಕ್ಕಲ್ಲಿ ಲ್ಯೇವ್ ಆಗಿಯೂ, ಪ್ರೋಟೋ ಆಗಿಯೂ ಅಪ್ರೋಲೋಡ್ ಮಾಡಿದರು.

ವಿವರಯವನ್ನು ಹೇಳಿ ತಿಳಿದುಹೊಂಡು ಗುರುಪಾದಪ್ಪನ ವಂತಸ್ಸು ಡಾ. ಅಶೋಕಪ್ಪ ಸಹ ಅಲ್ಲಿಗೆ ಬಂದನು. ಒಂದು ಕಾಲದಲ್ಲಿ ನನ್ನನ್ನು ಬುಡಪೇಲು ಮಾಡಿ ರಸ್ತೆ ನಿರ್ಮಿಸಲು ಹೋರಿಸಿದ್ದ ಮಂಬುನಾಥಾನಂದ ಸ್ವಾಮಾಜಿಗಳೂ ತಮ್ಮ ಇನ್‌ವೆವಾ ಕಾರಿಸಲ್ಲಿ ಶಿಷ್ಟರೊಂದಿಗೆ ಬಿಜಯಿಗೆದರು. ಸ್ವಾತಂತ್ಯ

ಹೋರಾಟಗಾರರಾಗಿದ್ದ ಹಣ್ಣಹಣ್ಣು ಮುದುಕ ಮುದ್ರುವಿರಪ್ಪನವರನ್ನ ಕರೆದುಹೊಂಡು ಅವರ ಮಗ ರಾಜೀಂದ್ರಪ್ರಸಾದನೂ ಬಂದಿದ್ದ. ಪತ್ರಕರ್ತ ಚಂದ್ರಶೇಖರ, ರಾಜಕಾರಣ ರಾಮೇಗೌಡಯ ಜೊತೆಗೆ ಅವತ್ತು ಸ್ವನ ಕ್ಷಾನ್‌ರ ಚಿಕ್ಕೆ ಪದೆದ್ದ ಲಲ್ಲ ಗೌರಪ್ಪ, ಆಕೆಯ ವಂತಸ್ಸ ಸಮಾಜವೇವಕ ಮಹಿಳೆ, ದಲಿತ ಸಂಭಂಧನೆಯೆ ಬಾಬು ಮುಂತಾದವರೂ ಬಂದರು.

ಬಿಂಬಿಬ್ಬರೇ ಸೇರಿತ್ತಿದ್ದ ತೆಯೇ ಗುಸುಗುಸು ಜಾಸ್ತಿಯಾಯಿತು. ಮರವನ್ನು ಕಡಿಯುವ ಪ್ರಸ್ತಾಪ ಯಾವಾಗ ಬಹಿರಂಗವಾಯಿತೋ ಆವಾಗ ಯಾಮನಪ್ಪ, ಮುದ್ರುವಿರಪ್ಪ, ಚಂದ್ರಶೇಖರ, ರಾಮೇಗೌಡ, ಮಂಬುನಾಥಾನಂದ ಸ್ವಾಮಾಜಿಯವರ ಮುಂದಾಳಕ್ಕಾದಲ್ಲಿ ಆ ಮರದಿಯಲ್ಲಿ ಜನ ಮೀಟಿಂಗ್ ಸೇರಿದರು. ಏನಾಯಿತೆಯೆ ತಿಳಿಯಲು ದೂರದಲ್ಲಿದ್ದ ಜನರೆಲ್ಲ ಏನಂತೆ ಎಂತಂತೆ ಎಂದು ಪರಸ್ಪರ ಒಬ್ಬಿಗೆಬ್ಬರು ವಿವಯ ತಲುಪಣತ್ತಿದ್ದರು. ಅವು ಹಂಗಂಗ್ ಲಪ್ಪೋಲೋಡ್ ಅಗ್ನಿತ್ವದವು. ಅದರೆ ಅವರಿಗೆಲ್ಲ ಘ್ರಾನ್ ಘಾಲೋಯಸ್‌ ಕಡಿಮೆಯಿದ್ದರಿಂದ ಕೆಳಮಟ್ಟದಲ್ಲಿ ಬಿಸುವ ಗಾಳಿಯಂತೆ ಯಾರ ಗಮನಕ್ಕು ಬರಲೇ ಇಲ್ಲ. ಅದರೆ ನೃಪತುಂಗ ಯಾವಾಗ ತನ್ನ ಟ್ರಿಟ್‌ರ್ ಶಾತೆಯಲ್ಲಿ ಬ್ಯಾಹಾಕಾರದ ನನ್ನ ಚಿತ್ರವನ್ನು, ಸುತ್ತಮುತ್ತಲಿರುವ ಯಂತ್ರಗಳ ಚಿತ್ರವನ್ನು, ಮರದಿ ಕುಶಿ ಉಪಾಸ ಸತ್ಯಾಗ್ರಹ ಮಾಡತ್ತಿರುವತೆ ಕಾಣುತ್ತಿರುವ ಹಿರಿಕರ ಹೆಸರುಗಳನ್ನು, ಅರರಲ್ಲೂ ತನ್ನ ತಂಡ, ಹಿರಿಯ ಸಾಹಿತಿ ಯಾಮನಪ್ಪ, ಮಂಬುನಾಥಾನಂದ ಸ್ವಾಮಾಜಿಕ ಹಾಗೂ ಹಿರಿಯ ಸ್ವಾತಂತ್ಯ ಹೋರಾಟಗಾರ ಮುದ್ರುವಿರಪ್ಪನವರ ಹೆಸರು ಪ್ರಸ್ತಾಪ ಮಾಡಿದನೋ ಆವಾಗ ಅದರ ತೀವ್ರತೆ ಮೇಲ್ಚಿಕ್ಕಿದ ಸುಂಟರ ಗಾಳಿಯಂತೆ ಗಿರಿಗಳನ್ನೆ ಸುಲಿಯಾರಂಭಿತು. ನೂರಾರು ಶೇರಾಗಳು ಕ್ಷಣಾರ್ಥದಲ್ಲಿ ಅಗಲಾರಂಭಿಸಿದವು. ಪ್ರತಿಕೆಗಳಿಲ್ಲ ನ್ನುಸ್ನು ಮುಖ್ಯಪಟ್ಟಕೆ ಕವರ್ ಮಾಡಿದರೆ, ನಾಲ್ಕೆಂದು ನ್ನೂಸ್ ಚಾನಲ್‌ಗಳು ಚೂಯಿಂಗ್ ಗಮನಂತೆ ಜಿಡೂ ಜಿಡು ಉಗಳಿಲಾರದೆ ಲೋಳಲಾಡುತ್ತಿದ್ದವು.

ಸ್ವೇತಾರ್ಯಿಗೆ, ಯಾಮನಪ್ಪ ಮಂಬುನಾಥಾನಂದ ಸ್ವಾಮಾಜಿ ಮುದ್ರುವಿರಪ್ಪರಿಗೆ ಇರದಿದ್ದ ಕಲ್ಲನೆಯನ್ನು ಚಾನಲ್‌ಗಳೇ ಹುಟ್ಟುಹಾಕಿದವು. ತಮ್ಮ ಉರಿನ ಶತಮಾನಗಳ ಕಾಲದ ಅಸ್ತಿತ್ವಯಾದ ಅರಳೆಮರಪನ್ನು ಉಲ್ಲಿಕೊಳ್ಳಲು ಹಿರಿಯ ಜೆವಗಳು ಈ ವಯಸ್ಸಿನಲ್ಲಿ ಉಪಾಸ ಸತ್ಯಾಗ್ರಹ ಮಾಡಲು ನಿರ್ಧರಿಸಿದ್ದಾರೆ ಎಂದು ಬಿತ್ತಿರಿಸಿಬಿಟ್ಟಿದ್ದವು. 'ಬಿ.ಪಿ., ಶುಗರ್ ಇರುವ ನಾವ ನಾಲ್ಕೆಂದು ಗಂಟೆ ಸುಮ್ಮನಿರುವುದೇ ಕವರ್, ಅಂಥಾದರಲ್ಲಿ ಉಪಾಸವರಂತೆ...' ಎಂದು ಯಾಮನಪ್ಪ ನಕ್ಷಾಬಿಟ್ಟಿರು. ಅದರೆ 'ನೀವು ಸುಮ್ಮನೆ ನಮ್ಮ ಹಿಂದೆ ಕುಶಿತ್ವಾಕೊಳ್ಳಿ ಸಾಕು, ನಾವು ಉಪಾಸ ಕಾರುತ್ತೇವೆ. ಯಾವುದೇ ಕಾರಣಕ್ಕು ಮರವನ್ನು ಕಡಿಯಲು ಬಿಡುವದಿಲ್ಲ.

ನಮಗೆ ರಸ್ತೆಯೇ ಬೇಡ. ಅಪ್ಪಕ್ಕೂ ಆ ರಸ್ತೆ ಬಂದರೆ ವಾಹನಗಳು ಹೇಳೆ ಕೇಂದ್ರ ಹಾದು ಹೋಗುವ ದರಿಂದ ನಮ್ಮಗಳ ಓಡಾಟಕ್ಕೆ, ವ್ಯವಹಾರಕ್ಕೆನೂ ಅನುಕೂಲವಾಗುವದಿಲ್ಲ, ಬದಲಾಗಿ ತೊಂದರೆ ಯೇ ಜಾಸ್ತಿ...' ಎಂದು ಲೇಕ್ಕಾಚಾರ ಹಾಕಿದ ಸುತ್ತಮುತ್ತಲ ವ್ಯಾಪಾರಸ್ಥರೂ ಚಳುವಳಿಗೆ ಸಾಫ್ ನಿದಿದರು. ಒಂದ ದಿನಗಳಿಂದ ಕಾರಣವೇ ಸಿಗದೆ ಪರಿತ್ಯಿಸುತ್ತಿದ್ದ ಚಳುವಳಿಕಾರ ಬಾಬುವಂತೂ ತನಗೆ ದೊಡ್ಡ ವೇದಿಯೇ ಸಿಕ್ಕಿತ್ತನ್ವವಂತೆ ಹಿರಿ ಹಿರಿ ಹಿಗಿದ. ಯಾವಾಗ ಪ್ರಚಾರ ಜಾಸ್ತಿಯಾಯಿತೋ ಆವಾಗ ಪ್ರೋಲೋಡರೂ ಹೆದರಿದರು. ದಿನ ಕಳಿಯುವದರೊಳಗೆ ಅದು ನ್ನಾವನಲ್ಲ ನ್ನೂಸ್ ಅಗಿಬಿಟ್ಟತು. ಕಟ್ಟಿಕೆಯೇ ಕಲ್ಲು ಕಟ್ಟಿಕೊಂಡ ಮುಖ್ಯಮಂತ್ರಿಗಳು, ಮಂತ್ರಿಯನ್ನು ಕರೆದು, 'ನನ್ ಮನಸ್ಸಿನಲ್ಲಿರೋದೂ ಅವರಿಗೆ ತಿಳಿಯದಂತೆ ದಿಪ್ಪೆಮಾಟಿಕ್ ಆಗಿ ನಿಭಾಯಿಸಿದ್ದೆ. ಒಂದು ನಿಮಿಷಕ್ಕೆ, ಅದೇನೋ ಕುಡಿಯೋ ನೀರಲ್ಲಿ ಉಜ್ಜ್ವಲ್ಯಂಗೆ ಅಂತಾರಲ್ಲ, ಹಂಗೆ ಮಾಡಿಟ್ಟಲ್ಲಿ...' ಎಂದು ಬ್ಯಾದಿಬಿಟ್ಟರು. ಜನರನ್ನ ಸಮಾಧಾನಸಲು, 'ಇಂಥ ಆಲೋಚನೆಯೇ ಇಲ್ಲ, ಮಾಹಿತಿ ಕೊರತೆಯಿಂದಾಗಿ ಅಚಾತುರ್ಯವುಂಟಾದುದಕ್ಕೆ ಕ್ಷಮೆ ಕೊರುತ್ತಿನೆ...' ಎಂದು ಹೇಳಿ ದಾರಿ ತಪ್ಪಿಸಿಬಿಡುಹುದಿತು. ಅದರೆ ತನ್ನದೇ ಉರಿನ ಆ ಜನಗಳಿಗೆ ಸುಳ್ಳ ಹೇಳಲೂ ಆಗದೇ, ಸತ್ಯವನ್ನ ಹೇಳಲೂ ಆಗದ ಪರಿಸ್ಥಿತಿಯನ್ನು ಹೇಗೆ ನಿಭಾಯಿಸುವದಂದು ತಿಳಿಯದೆ ಪರಿತ್ಯಿಸಿದರು.

ಉರ ಜನ ಹೇಗಿದ್ದರೂ ಹಾಗೆ ಧರಣೆ ಕುಲಿತರು. ಯಾವುದೇ ಆವೆಲವಿಲ್ಲದರಿಂದ ಸ್ವೇಲಿಂಟ್ ಆಗಿರುವ ಜನಗಳ ಮೇಲೆ ಯಾವುದೇ ಪ್ರಚೋದನೆಯಲ್ಲಿದ್ದೇ ಕ್ರಮ ಕೈಗೊಳ್ಳಲಾಗಬೇದು ಪ್ರಾಲೋಡರು ಕೈಕೆ ಹೇಳಿತ್ತಿದ್ದರು.

ಗುತ್ತಿಗೆದಾರ ತನಗೆ ಭೂಮಿ ಬಿಡಿಕಿಹೊಡಿದ್ದರೆ ಪ್ರಗತಿ ಸಾಧ್ಯವಿಲ್ಲವೆಂದು, ನಾಲ್ಕೆ ಮತ್ತೆ ತನಗೆ ವಿಳಂಬಕ್ಕೆ ದಂಡ ವಿಧಿಸಿಕೊಡಿದೆ ಪತ್ರಗಳ ಮೇಲೆ ಪತ್ರಗಳನ್ನು ಸಕಾರರಕ್ಕೆ ಬರೆದು, ಸ್ವಳಿಟ್‌ಗಳನ್ನು ಲಗತ್ತಿಸಿ ಸ್ವಿಕ್ರೆತಿಯೋಂದಿಗೆ ತನ್ನ ಕಡತದಲ್ಲಿ ಜೊವಾನವಾಗಿ ಜಿರಿಕೊಳ್ಳಲಾರಂಭಿಸಿದೆ. ನಿಗದಿತ ಸಮಯದೊಳಗೆ ಮುಗಿಂದಲ್ಲಿ ಸಿಗಬಹುದಾದ ಬೋನ್‌ ಬ್ರೆಂಡ್‌ ಆತ ಚಿತೆತನಾಿದ್ದ. ಈ ಕರಾರನ್ ಕೇವಲ ಭಾರತದ ಬ್ರಿಟಿಂಗ್ ಕಾಲದ ನಿಯಮಗಳಿಗೆ ತಡ್ಡಿರುಧಾರಾಗಿ ವಿಶ್ವಮಾನ್ಯ ಕರಾರಿನಂತೆ ಹೈಪ್‌ಪ್ರಿಡ್ ಆಷ್‌ನ್ಯೂಯಿಂಟ್ ಎಂಬ ತತ್ತ್ವದ ಆಧಾರದ ಮೇಲೆ ತಯಾರಿಸಲಾಗಿತ್ತು. ಅದರ ಪ್ರಕಾರ ಅರ್ಥದವಸ್ತು ಸಕಾರವು ಕಾರುತ್ತೇವೆ ಕೆಲಸದ ವೇಳೆಯಲ್ಲೂ ಉಳಿದರ್ಥವನ್ನು ಹತ್ತು ವರ್ಷ ಕಂತುಗಳಲ್ಲಿಯಾ ಪಾತ್ರಿಸಿಕೊಂಡಿದೆ ಶಿಕ್ಷಣಕ್ಕೆ ಕಾರಿನ್ನು ಬೇಳೆಯಿಂತೆ ಕಾರಿನ್ನು ರೂಪದಲ್ಲಿ ಕೊಡಬೇಕಾಗುತ್ತಿತ್ತು.

(ಸರ್ವೇ)